

॥ ಜ್ಯಾನಾದೇವ ತು ಕೃವಲ್ಯಮ್ ॥

ವಿವೇಕದೀಪಿನೀ (ಪ್ರಶ್ನೋತ್ತರಮಾಲಿಕಾ ಸಂಗ್ರಹ)



ವೇದಾಂತ ಭಾರತೀ

(ತುಮಕೂರು ವಿಶ್ವವಿದ್ಯಾನಿಲಯದಿಂದ ಮಾನಿತ ಸಂಶೋಧನ ಸಂಸ್ಥೆ)
ಚಂದ್ರಮೌಳಿ ರಸ್ತೆ, ಕೃಷ್ಣರಾಜನಗರ-571602,
ಮೃಂಗಾರು ಜಿಲ್ಲೆ. ದೂರವಾಣಿ : 08223-262471

Viveka Deepinee- A Collection of Prashnottara Malika

FIRST PRINT : 2006
FOURTH PRINT : 2016

COPIES : 5000

© : Vedanta Bharati

PAGES : 16

PRICE : Rs. 5.00

PUBLISHED BY :

Vedanta Bharati Research Academy
Chandramouli Road, Krishnarajanagara - 571 602,
Mysore District. Ph: 08223-262471

PRINTED AT :

Span Print
BanaShankari, Bangalore- 70
Phone : 26718831

ನಿವೇದನೆ

ಇಂದಿನ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ಪರಿಚಯದಿಂದ ವಂಚಿತರಾಗುತ್ತಿದ್ದು ಅವರನ್ನು ಅನ್ವೇತ್ಕಿ, ಅಶಿಸ್ತಗಳು ಆಕ್ರಮಿಸುತ್ತಿರುವುದು ನಾಡಿನ ಹಿರಿಯರ ಚಿಂತೆಗೆ ಗ್ರಾಸವಾಗುತ್ತಿದೆ. ಅವರಿಗೆ ಭಾರತೀಯ ಸಂಸ್ಕೃತಿ ಹಾಗೂ ನೈತಿಕತೆಯ ಬಗ್ಗೆ ಶಿಕ್ಷಣ ನೀಡುವುದು ಇಂದಿನ ಆದ್ಯತೆಯೆಂಬ ವಿಷಯದಲ್ಲಿ ಶಿಕ್ಷಣ ತಜ್ಞರಲ್ಲಿ ಏಕಾಭಿಪ್ರಾಯವಿದೆ. ವೇದಾಂತಭಾರತಿ ಸಂಸ್ಥೆಯು ಈ ವಿಷಯದಲ್ಲಿ ತನ್ನ ಅಣಿಲು ಸೇವೆಯನ್ನು ಮಾಡಲು ಮುಂದಡಿಯಿಟ್ಟಿದೆ.

ಪ್ರಶ್ನೋತ್ತರಮಾಲಿಕಾ ಎಂಬ ಗ್ರಂಥದ ಸಂಗ್ರಹವನ್ನು ಪ್ರೌಢ-ಶಾಲೆಯ ವಿದ್ಯಾರ್ಥಿಗಳಿಗೆ ಬೋಧಿಸುವ ವಿವೇಕದೀಪನೀ ಎಂಬ ಕಾರ್ಯಕ್ರಮವನ್ನು ಸಂಸ್ಥೆಯು ಹಮ್ಮಿಕೊಂಡಿದೆ. ಈ ಗ್ರಂಥವು ಇಂದಿನ ಮಕ್ಕಳಿಗೆ ಅವಶ್ಯವಾಗಿ ಬೇಕಾಗಿರುವ ಮಾರ್ಗದರ್ಶನವನ್ನು ಮಾಡುವಂಥಂತಹದು. ಸರಳವೂ ಸುಬೋಧವೂ ಆಗಿರುವ ಈ ಗ್ರಂಥವು ವಿಶೇಷವಾಗಿ ಮಕ್ಕಳಲ್ಲಿ ವ್ಯಕ್ತಿತ್ವವಿಕಾಸವನ್ನು ಉಂಟುಮಾಡಬಲ್ಲದು. ಈ ಗ್ರಂಥದ ಸದುಪಯೋಗವನ್ನು ಮಕ್ಕಳು ಪಡೆಯುವ ನಿಟ್ಟನಲ್ಲಿ ಪಾಲಕರು ಹಾಗೂ ಶಿಕ್ಷಕರು ಸಹಕರಿಸಬೇಕೆಂದು ಕೋರುತ್ತೇವೆ.

ನಿರ್ದೇಶಕರು,
ವೇದಾಂತಭಾರತೀ

ವಿವೇಕದೀಪಿನೀ

(ಪ್ರಶ್ನೋತ್ತರಮಾಲಿಕಾ ಸಂಗ್ರಹ)

ಕಃ ಖಿಲು ನಾಲಂಕ್ರಿಯತೇ ದೃಷ್ಟಾದೃಷ್ಟಾರ್ಥಸಾಧನಪಟೀಯಾನ್ |

ಅಮುಯಾ ಕಂಠಸ್ಥಿತಯಾ ಪ್ರಶ್ನೋತ್ತರರತ್ನಮಾಲಿಕಯಾ ||1||

ದೃಷ್ಟಾದೃಷ್ಟಾರ್ಥಸಾಧನಪಟೀಯಾನ್ = ಪ್ರತ್ಯಕ್ಷ ಪರೋಕ್ಷ ಫಲಗಳನ್ನು ಸಾಧಿಸುವುದರಲ್ಲಿ
ಜಾಣನಾದ, ಕಃ = ಯಾವನು ತಾನೆ, ಕಂಠಸ್ಥಿತಯಾ = ಕಂಠದಲ್ಲಿ ಧರಿಸಿದ,
ಅಮುಯಾ ಪ್ರಶ್ನೋತ್ತರರತ್ನಮಾಲಿಕಯಾ = ಈ ಪ್ರಶ್ನೋತ್ತರರತ್ನಹಾರದಿಂದ, ನ
ಅಲಂಕ್ರಿಯತೇ ಖಿಲು = ವಿಂಡಿತವಾಗಿ ಅಲಂಕಾರ ಮಾಡಿಕೊಳ್ಳುವುದಿಲ್ಲ ?

ಭಗವನ್ ಕಿಮುಪಾದೇಯಂ ಗುರುವಚನಂ ಹೇಯಮಪಿ ಚ ಕಿಮಕಾರ್ಯಮ್ |

ಕೋ ಗುರುರಧಿಗತತತ್ತ್ವಃ ಶಿಷ್ಯಹಿತಾಯೋದ್ಯತಃ ಸತತಮ್ ||2||

ಪ್ರ : ಭಗವನ್ ಕಿಮುಪಾದೇಯಂ = ಪ್ರಾಜ್ಞರೇ! ಸ್ವೀಕರಿಸಬೇಕಾದದ್ದು
ಯಾವುದು?

ಉ : ಗುರುವಚನಂ = ಗುರುಗಳ (ಹಿರಿಯರ) ಮಾತು.

ಪ್ರ : ಹೇಯಮಪಿ ಕಿಮ್ | ಬಿಡಬೇಕಾದ್ದು ಯಾವುದು?

ಉ : ಅಕಾರ್ಯಮ್ = ಮಾಡಬಾರದ ಕೆಲಸ.

ಪ್ರ : ಕಃ ಗುರುಃ = ಗುರು ಯಾರು (ಎಂಥವನು ಗುರು)?

ಉ : ಅಧಿಗತತತ್ತ್ವಃ, ಶಿಷ್ಯಹಿತಾಯೋದ್ಯತಃ ಸತತಮ್ = ತತ್ತ್ವವನ್ನು ತಿಳಿದವನೂ,
ಯಾವಾಗಲೂ ಶಿಷ್ಯನ ಹಿತಕ್ಕಾಗಿಯೇ ತನ್ನನ್ನು ತೊಡಗಿಸಿಕೊಂಡವನೂ
ಗುರು ಎನ್ನಿಸುತ್ತಾನೆ.

ಕಃ ಪಂಡ್ಯತರೋ ಧರ್ಮಃ ಕಃ ಶುಚಿರಿಹ ಯಸ್ಯ ಮಾನಸಂ ಶುದ್ಧಮ್ |

ಕಃ ಪಂಡಿತೋ ವಿವೇಕೀ ಕಿಂ ವಿಷಮವಧೀರಣಾ ಗುರುಷು ||3||

ಪ್ರ : ಕಃ ಪಂಡಿತರಃ = ಯಾವುದು ಹಿತಕರವಾದದ್ದು ?

ಉ : ಧರ್ಮಃ = ಧರ್ಮ. ಧರ್ಮವೇ ಹಿತಕರವಾದದ್ದು.

ಪ್ರ : ಕಃ ಶುಚಿರಿಹ = ಇಲ್ಲಿ ಯಾವನು ಶುದ್ಧನು?

ಉ : ಯಸ್ಯ ಮಾನಸಂ ಶುದ್ಧಮ್ = ಯಾವನ ಮನಸ್ಸು ಶುದ್ಧವಾಗಿದೆಯೋ
ಅವನೇ ಶುದ್ಧನು.

ಪ್ರ : ಕಃ ಪಂಡಿತಃ = ಯಾವನು ಪಂಡಿತ?

ಉ : ವಿವೇಕೀ = ವಿವೇಕಿಯೇ ಪಂಡಿತ.

- ಪ್ರ : ಕಿಂ ವಿಷಮ್ = ಯಾವುದು ವಿಷವು?
 ಉ : ಅವಧೀರಣಾ ಗುರುಮು = ಗುರುಗಳನ್ನು ಧಿಕ್ಕರಿಸುವುದು ವಿಷ.
 ಕಿಂ ಮನುಜೇಷು ಇಷ್ಟತಮಮ್ = ಸ್ವಪರಹಿತಾಯ ಉದ್ದತಂ ಜನ್ಮ |
 ಕೇ ಚ ದಸ್ಯವೋ ವಿಷಯಾಃ ಕೋ ವೈರೀ ಯಸ್ತಾನುದೋಽಗಃ ||4||
 ಪ್ರ : ಕಿಂ ಮನುಜೇಷು ಇಷ್ಟತಮಮ್ = ಮನುಷ್ಯರಿಗೆ ಅಶ್ಯಂತ ಇಷ್ಟವಾದದ್ದು
 ಯಾವುದು?
 ಉ : ಸ್ವಪರಹಿತಾಯ ಉದ್ದತಂ ಜನ್ಮ = ತನ್ನ ಮತ್ತು ಪರರ ಹಿತಕ್ಕೆ
 ತೊಡಗಿಸಿಕೊಂಡ ಹಂಟ್ಲು.
 ಪ್ರ : ಕೇ ಚ ದಸ್ಯವಃ = ಯಾರು ಕಳ್ಳರು?
 ಉ : ವಿಷಯಾಃ = ವಿಷಯಗಳು ಕಳ್ಳರು.
 ಪ್ರ : ಕಃ ವೈರೀ = ಯಾರು ತತ್ತು?
 ಉ : ಯಸ್ತಾನುದೋಽಗಃ = ನಿರುದೋಽಗವೇ ವೈರಿ.
 ಕಸ್ಯಾದ್ ಭಯಮಿಹ ಮರಣಾತ್ ಅಂಥಾದಿಹ ಕೋ ವಿಶ್ವತೇ ರಾಗೀ ||
 ಕಿಂ ದುಃಖಮಂತೋಷಃ ಕಿಂ ಲಾಘವಮಧಮತೋ ಯಾಂಚಾ ||5||
 ಪ್ರ : ಇಹ ಕಸ್ಯಾದ್ ಭಯಂ = ಈ ಪ್ರಪಂಚದಲ್ಲಿ ಯಾವುದರಿಂದ ಭಯ?
 ಉ : ಮರಣಾತ್ = ಮರಣದಿಂದ.
 ಪ್ರ : ಇಹ ಅಂಥಾತ್ ಕಃ ವಿಶ್ವತೇ = ಇಲ್ಲಿ ಕುರುಡನಿಗಿಂತಲೂ ಕುರುಡನಾರು?
 ಉ : ರಾಗೀ = ವಿಷಯಾಸ್ತಕನು.
 ಪ್ರ : ಕಿಂ ದುಃಖಂ = ಯಾವುದು ದುಃಖ?
 ಉ : ಅಸಂತೋಷಃ = ಅಶ್ಯತ್ವ.
 ಪ್ರ : ಕಿಂ ಲಾಘವಮ್ = ಯಾವುದರಿಂದ ಹಗುರವಾಗುತ್ತೇವೆ?
 ಉ : ಅಧಮತಃ ಯಾಂಚಾ = ಅಧಮರಲ್ಲಿ ಬೇಡುವುದರಿಂದ.
 ಪಾತುಂ ಕಣಾಂಜಲಿಭಿಃ ಕಿಮ್ ಅಮೃತಮಿಹ ಯುಜ್ಞತೇ ಸದುಪದೇಶಃ |
 ಕಿಂ ಗುರುತಾಯಾ ಮೂಲಂ ಯದೇತದಪ್ರಾಧರನಂ ನಾಮ ||6||
 ಪ್ರ : ಪಾತುಂ ಕಣಾಂಜಲಿಭಿಃ ಕಿಮಮೃತಮಿಹ ಯುಜ್ಞತೇ = ಇಲ್ಲಿ
 ಕಿವಿಬೋಗಸೆಯಿಂದ ಪಾನಮಾಡಲು ಯೋಗ್ಯವಾದದ್ದು ಯಾವುದು?
 ಉ : ಸದುಪದೇಶಃ = ಯೋಗ್ಯವಾದ, ಸತ್ಯವಾದ ಉಪದೇಶ, ಸಜ್ಜನರ ಉಪದೇಶ.
 ಪ್ರ : ಕಿಂ ಗುರುತಾಯಾ ಮೂಲಂ = ಹಿರಿಮೆಗರಿಮೆಗಳಿಗೆ ಮುಖ್ಯ ಕಾರಣ
 ಯಾವುದು?

- ಉ : ಯದೇತದಪ್ರಾರ್ಥನಂ ನಾಮ = ತಲೆಬಗ್ಗಿಸಿ, ಬೊಗಸೆಗಟ್ಟಿ ಬೇಡದಿರುವುದೇ ಹಿರಿಮೆಗರಿಮೆಗಳಿಗೆ ಮೂಲ ಕಾರಣ.
- ಕಿಂ ಜೀವಿತಮನವದ್ಯಂ ಕಿಂ ಜಾಡ್ಯಂ ಪಾಠತೋಪ್ಯಂಭಾಸಃ ।
ಕೋ ಜಾಗತ್ತಿರ್ ವಿವೇಕೀ ಕಾ ನಿದ್ರಾ ಮೂಡತಾ ಜಂತೋಃ ॥7॥
- ಪ್ರ : ಕಿಂ ಜೀವಿತಂ = ಯಾವುದು ಬದುಕು?
- ಉ : ಅನವದ್ಯಂ = ಪರಿಶುದ್ಧತೆ.
- ಪ್ರ : ಕಿಂ ಜಾಡ್ಯಂ = ಯಾವುದು ಜಡತೆ?
- ಉ : ಪಾಠತೋಪ್ಯಂಭಾಸಃ = ಕಲಿಸಿದರೂ ಅಭ್ಯಾಸಮಾಡದಿರುವುದು.
- ಪ್ರ : ಕಃ ಜಾಗತ್ತಿರ್ = ಯಾವನು ಎಚ್ಚರವಾಗಿರುವವನು?
- ಉ : ವಿವೇಕೀ = ವಿಚಾರವಂತನು.
- ಪ್ರ : ಕಾ ನಿದ್ರಾ = ಜೀವಿಯ ನಿದ್ರೆ ಯಾವುದು ?
- ಉ : ಮೂಡತಾ ಜಂತೋಃ = ಮೂಡತನವೇ ಜೀವಿಯ ನಿದ್ರೆ.
ನಲಿನೀದಲಗತಜಲವತ್ತರಲಂ ಕಿಂ ಯೌವನಂ ಧನಂ ಕಾಯುಃ ।
- ಕೋನಧರ್ಥಾಘಲೋ ಮಾನಃ ಕಾ ಸುಖಿದಾ ಸಾಧುಜನಮೈತ್ರೀ ॥8॥
- ಪ್ರ : ನಲಿನೀದಲಗತಜಲವತ್ತರಲಂ ಕಿಂ = ಕಮಲದ ದಳದ ಮೇಲಿನ ನೀರಿನಂತೆ ಚಂಚಲವಾದದ್ದು ಯಾವುದು?
- ಉ : ಯೌವನಂ ಧನಂ ಚ ಆಯುಃ = ತಾರುಣ್ಯ, ಹಣ ಮತ್ತು ಆಯುಷ್ಯ.
- ಪ್ರ : ಕಃ ಅನಧರ್ಥಾಘಲಃ = ಕೆಟ್ಟಿ ಘಲವನ್ನು ನೀಡುವುದು ಯಾವುದು?
- ಉ : ಮಾನಃ = ಅಭಿಮಾನ - ಅಂದರೆ ದುರಭಿಮಾನವೇ ಅನಧರ್ಥಕ್ಕೆ ಕಾರಣ.
- ಪ್ರ : ಕಾ ಸುಖಿದಾ = ಸುಖವನ್ನು ನೀಡುವುದು ಯಾವುದು?
- ಉ : ಸಾಧುಜನಮೈತ್ರೀ = ಸಜ್ಜನರ ಗೆಳಿತನವೇ ಸುಖವನ್ನು ನೀಡುವುದು.
- ಕೋ ನರಕಃ ಪರವಶತಾ ಕಿಂ ಸೌಖ್ಯಂ ಸರ್ವಸಂಗವಿರತಿಯಾ ।
- ಕಿಂ ಸತ್ಯಮ್ ಭೂತಹಿತಂ ಪ್ರಿಯಂ ಚ ಕಿಂ ಪ್ರಾಣಿನಾಮಸವಃ ॥9॥
- ಪ್ರ : ಕಃ ನರಕಃ = ಯಾವುದು ನರಕ?
- ಉ : ಪರವಶತಾ = ಪರಾಧೀನತೆ. ಪಾರತಂತ್ರ್ಯವೇ ನರಕ.
- ಪ್ರ : ಕಿಂ ಸೌಖ್ಯಂ = ಸೌಖ್ಯವು ಯಾವುದು?
- ಉ : ಯಾ ಸರ್ವಸಂಗವಿರತಃ = ಸರ್ವದರಲ್ಲಿಯೂ ವಿಶೇಷ ಆಸಕ್ತಿಯನ್ನು ಇಟ್ಟುಕೊಳ್ಳಿದುವುದು.
- ಪ್ರ : ಕಿಂ ಸತ್ಯಮ್ = ಯಾವುದು ಸತ್ಯ?

- ೮ : ಭೂತಹಿತಂ = ಪ್ರಾಣಿಗಳಿಗೆ ಹಿತವಾದದ್ದು.
 ಪ್ರ : ಪ್ರಾಣಿನಾಂ ತ್ರಿಯಂ ಚ ಕಿಂ = ಪ್ರಾಣಿಗಳಿಗೆ ತ್ರಿಯವಾದದ್ದು ಯಾವುದು?
 ೯ : (ಪ್ರಾಣಿನಾಂ) ಅಸವಃ = ಪ್ರಾಣಿಗಳಿಗೆ ತ್ರಿಯವಾದದ್ದು (ತಮ್ಮ) ಪ್ರಾಣವೇ.
 ಕಿಂ ಮರಣಂ ಮೂರ್ವಿಶ್ವಂ ಕಿಂ ಚಾನಫ್ರಂ ಯದವಸರೇ ದತ್ತಮ್ |
 ಆಮರಣಾತ್ ಕಿಂ ಶಲ್ಯಂ ಪ್ರಚ್ಛನ್ಧಂ ಯತ್ಕೃತಂ ಪಾಪಮ್ ||10||
 ಪ್ರ : ಕಿಂ ಮರಣಮ್ = ಮರಣವು ಯಾವುದು?
 ೯ : ಮೂರ್ವಿಶ್ವಂ = ಮೂರ್ವಿಶ್ವನವೇ.
 ಪ್ರ : ಕಿಂ ಚ ಅನಫ್ರಂ = ಅಮೂಲ್ಯವಾದದ್ದು ಯಾವುದು?
 ೯ : ಯದ್ ಅವಸರೇ ದತ್ತಮ್ = ಅಗತ್ಯಕಾಲದಲ್ಲಿ ನೀಡಿದ್ದ ಅಮೂಲ್ಯವಾದದ್ದು.
 ಪ್ರ : ಆಮರಣಾತ್ ಕಿಂ ಶಲ್ಯಂ = ಸಾವಿನ ಪರ್ಯಂತವೂ ಬುಜ್ಜತಿರುವುದು
 ಯಾವುದು?
 ೯ : ಯತ್ ಪ್ರಚ್ಛನ್ಧಂ ಕೃತಂ ಪಾಪಮ್ = ಯಾರಿಗೂ ಕಾಣದಂತೆ ಮರೆಯಲ್ಲಿ
 ಮಾಡಿದ ಪಾಪ.
 ಕುತ್ತ ವಿಧೇಯೋ ಯತ್ತೋ ವಿದ್ಯಾಭ್ಯಾಸೇ ಸದೌಷಧೇ ದಾನೇ |
 ಕಾ ಪ್ರೇಯಸಿ ವಿಧೇಯಾ ಕರುಣಾ ದೀನೇಷು ಸಜ್ಜನೇ ಮೈತ್ರೀ ||11||
 ಪ್ರ : ಕುತ್ತ ವಿಧೇಯಃ ಯತ್ತಃ = ಪ್ರಯತ್ನವನ್ನು ಎಲ್ಲಿ ಮಾಡಬೇಕು?
 ೯ : ವಿದ್ಯಾಭ್ಯಾಸೇ ಸದೌಷಧೇ ದಾನೇ = ವಿದ್ಯಾಭ್ಯಾಸ, ಒಳ್ಳಿಯ ಜೀವಧ
 ಮತ್ತು ದಾನಮಾಡುವುದರಲ್ಲಿ ಪ್ರಯತ್ನವನ್ನು ಮಾಡಬೇಕು.
 ಪ್ರ : ಕಾ ಪ್ರೇಯಸಿ ವಿಧೇಯಾ = ಯಾವ ಒಳ್ಳಿಯ ಗುಣಗಳನ್ನು ಎಲ್ಲೆಲ್ಲಿ
 ಇಡಬೇಕು?
 ೯ : ಕರುಣಾ ದೀನೇಷು ಸಜ್ಜನೇ ಮೈತ್ರೀ = ಬಡವರಲ್ಲಿ ಕರುಣೆ, ಸಜ್ಜನರಲ್ಲಿ
 ಸ್ನೇಹವನ್ನು ಇಡಬೇಕು.
 ಕಃ ಸಾಧುಃ ಸದ್ವಾತ್ತಃ ಕಮಧಮಮಾಚಕ್ತತೇ ತ್ವಸದ್ವಾತ್ತಮ್ |
 ಕೇನ ಜಿತಂ ಜಗದೇತತ್ ಸತ್ಯತಿತಿಕ್ಷಾವತಾ ಷುಂಶಾ ||12||
 ಪ್ರ : ಕಃ ಸಾಧುಃ = ಸಾಧುವು- ಸಜ್ಜನನು ಯಾರು?
 ೯ : ಸದ್ವಾತ್ತಃ = ಒಳ್ಳಿಯ ನಡತೆಯಿಳ್ಳವನು.
 ಪ್ರ : ಕಂ ಅಥಮಂ ಆಚಕ್ತತೇ = ಯಾವನನ್ನು ಅಥಮನೆನ್ನುತ್ತಾರೆ?
 ೯ : ಅಸದ್ವಾತ್ತಮ್ = ಕೆಟ್ಟಿ ನಡತೆಯವನನ್ನು ಅಥಮ ಎನ್ನಲಾಗುತ್ತದೆ.
 ಪ್ರ : ಕೇನ ಜಿತಂ ಜಗದೇತತ್ = ಕಃ ಜಗತ್ತನ್ನು ಗೆದ್ದವನು ಯಾರು?

ಉ : ಸತ್ಯತಿತಿಕ್ಷಾವತಾ ಪುಂಸಾ = ಸತ್ಯ-ಸಹನೆಯುಳ್ಳವನೇ ಈ ಜಗತ್ತನ್ನು ಗೆದ್ದವನು.

ಕಸ್ಮೀ ನಮಾಂಸಿ ದೇವಾಃ ಕುರ್ವಣಂತಿ ದಯಾಪ್ರಧಾನಾಯ ।

ಇಹ ಭುವನೇ ಕಃ ಶೋಚ್ಯಃ ಸತ್ಯಪಿ ವಿಭವೇ ನ ಯೋ ದಾತಾ ||13||

ಪ್ರ : ಕಸ್ಮೀ ನಮಾಂಸಿ ದೇವಾಃ ಕುರ್ವಣಂತಿ = ದೇವತೆಗಳೂ ಯಾರಿಗೆ ನಮಸ್ಕಾರ ಮಾಡುತ್ತಾರೆ?

ಉ : ದಯಾಪ್ರಧಾನಾಯ = ದಯಾವಂತನಿಗೆ.

ಪ್ರ : ಇಹ ಭುವನೇ ಕಃ ಶೋಚ್ಯಃ = ಈ ಲೋಕದಲ್ಲಿ ಯಾವನನ್ನು ನೋಡಿ ದುಃಖಿಸಬೇಕು?

ಉ : ಸತ್ಯಪಿ ವಿಭವೇ ನ ಯಃ ದಾತಾ=ಸಂಪತ್ತಿದ್ದರೂ ದಾನಮಾಡದವನ ಬಗ್ಗೆ.

ಕಸ್ಮೀ ವಶೇ ಪ್ರಾಣಿಗಣಃ ಸತ್ಯಪ್ರಿಯಭಾಷಿಣೋ ವಿನಿತಸ್ಯ ।

ಕ್ಷಾತ್ವಂ ನ್ಯಾಯೋ ಪಥಿ ದೃಷ್ಟಾದ್ವಷ್ಟಲಾಭಾಷ್ಯೇ ||14||

ಪ್ರ : ಕಸ್ಮೀ ವಶೇ ಪ್ರಾಣಿಗಣಃ = ಜೀವಿಗಳು ಯಾರಿಗೆ ವಶವಾಗುತ್ತಾರೆ?

ಉ : ಸತ್ಯಪ್ರಿಯಭಾಷಿಣಃ ವಿನಿತಸ್ಯ = ವಿನಯವಂತನೂ, ಸತ್ಯಪ್ರಿಯ-ಭಾಷಿಯೂ ಆದವನಿಗೆ ವಶವಾಗುತ್ತಾರೆ.

ಪ್ರ : ಕ್ಷಾತ್ವಂ = ಎಲ್ಲಿ ನೆಲೆಗೊಳ್ಳಬೇಕು?

ಉ : ನ್ಯಾಯೋ ಪಥಿ ದೃಷ್ಟಾದ್ವಷ್ಟಲಾಭಾಷ್ಯೇ = ಪತ್ನಿ-ಪರೋಕ್ಷ ಫಲಗಳನ್ನು ಹೊಂದಿದ ನ್ಯಾಯಮಾರ್ಗದಲ್ಲಿ ನೆಲೆಗೊಳ್ಳಬೇಕು.

ಕೋಽಂಧೋ ಯೋಽಕಾರ್ಯರತಃ ಕೋ ಬಧಿರೋ ಯೋ ಹಿತಾನಿ ನ ಶೃಂಕೋತಿ ।

ಕೋ ಮೂಕೋ ಯಃ ಕಾಲೇ ಪ್ರಿಯಾಃ ವಕ್ತುಂ ನ ಜಾನಾತಿ ||15||

ಪ್ರ : ಕಃ ಅಂಧಃ = ಕುರುಡನು ಯಾರು?

ಉ : ಯಃ ಅಕಾರ್ಯರತಃ = ಯಾವನು ಕೆಟ್ಟಕೆಲಸದಲ್ಲಿ ತೊಡಗಿರುತ್ತಾನೋ ಅವನೇ ಕುರುಡ.

ಪ್ರ : ಕಃ ಬಧಿರಃ = ಯಾರು ಕಿವುಡನು?

ಉ : ಯಃ ಹಿತಾನಿ ನ ಶೃಂಕೋತಿ = ಯಾವನು ಹಿತವಾದದ್ದನ್ನು ಕೇಳುವುದಿಲ್ಲವೋ ಗ್ರಹಿಸುವುದಿಲ್ಲವೋ ಅವನೇ ಕಿವುಡ.

ಪ್ರ : ಮೂಕಃ = ಮೂಗನು ಯಾರು?

ಉ : ಯಃ ಕಾಲೇ ಪ್ರಿಯಾಃ ವಕ್ತುಂ ನ ಜಾನಾತಿ = ಯಾವನು ಸಕಾಲದಲ್ಲಿ ಪ್ರಿಯವಾದದ್ದನ್ನು ಹೇಳಲಾರನೋ ಅವನು ಮೂಕನೇ ಸರಿ.

- ಕಿಂ ದಾನಮನಾಕಾಂಕ್ಷಂ ಕಿಂ ಮಿತ್ರಂ ಯೋ ನಿವಾರಯತಿ ಪಾಪಾತ್ |
ಕೋಲಂಕಾರಃ ಶೀಲಂ ಕಿಂ ವಾಚಾಂ ಮಂಡನಂ ಸತ್ಯಮ್ ||16||
- ಪ್ರು : ಕಿಂ ದಾನಂ = ಯಾವುದು ಉತ್ತಮ ದಾನ?
- ಉ : ಅನಾಕಾಂಕ್ಷಂ = ಪ್ರತಿಫಲವನ್ನು ಬಯಸದೆ ಕೊಟ್ಟಿದ್ದು.
- ಪ್ರು : ಕಿಂ ಮಿತ್ರಂ = ಯಾವನು ಮಿತ್ರ?
- ಉ : ಯಃ ನಿವಾರಯತಿ ಪಾಪಾತ್ = ಯಾವನು ಕೆಟ್ಟಿದ್ದರಿಂದ ನಮ್ಮನ್ನು ದೂರವಾಡುತ್ತಾನೋ ಅವನೇ ಮಿತ್ರ.
- ಪ್ರು : ಕಃ ಅಲಂಕಾರಃ = ಯಾವುದು ಅಲಂಕಾರ?
- ಉ : ಶೀಲಂ = ಶೀಲವೇ ಅಲಂಕಾರ.
- ಪ್ರು : ಕಿಂ ವಾಚಾಂ ಮಂಡನಂ = ಮಾತಿಗೆ ಅಲಂಕಾರ ಯಾವುದು?
- ಉ : ಸತ್ಯಮ್ = ಸತ್ಯವು.
- ವಿದ್ಯಾದ್ವಿಲಸಿತಚಪಲಂ ಕಿಂ ದುರ್ಜನಸಂಗತಿಶ್ ಸಂಪಚ್ಚ |
- ಕುಲಶೀಲನಿಷ್ಠಕಂಪಾಃ ಕೇ ಕಲಿಕಾಲೇಂಪಿ ಸಜ್ಜನಾ ಏವ ||17||
- ಪ್ರು : ವಿದ್ಯಾದ್ವಿಲಸಿತಚಪಲಂ ಕಿಂ = ಮಿಂಬಿನಂತೆ ಚಂಚಲವಾದದ್ದು ಯಾವುದು?
- ಉ : ದುರ್ಜನಸಂಗತಿಶ್ ಸಂಪಚ್ಚ = ದುಷ್ಪರ ಸಹವಾಸ ಮತ್ತು ಸಂಪತ್ತು.
- ಪ್ರು : ಕುಲಶೀಲನಿಷ್ಠಕಂಪಾಃ ಕೇ = ಕುಲಶೀಲಗಳಲ್ಲಿ ಸ್ಥಿರವಾಗಿರುವವರು ಯಾರು?
- ಉ : ಕಲಿಕಾಲೇಂಪಿ ಸಜ್ಜನಾ ಏವ = ಈ ಕಲಿಕಾಲದಲ್ಲಿಯೂ ಸಜ್ಜನರು ಮಾತ್ರ.
- ದಾನಂ ಶ್ರಿಯವಾಕ್ಷರಿತಂ ಜ್ಞಾನಮಗರ್ವಂ ಕ್ಷಮಾನ್ಯಿತಂ ಶೌಯ್ಯಮ್ |
- ವಿಶ್ವಂ ತ್ಯಾಗಸಮೇತಂ ದುರ್ಲಭಮೇತಚ್ಚತುಭರದ್ರಮ್ ||18||
- (ಪ್ರು : ಲೋಕದಲ್ಲಿ ದುರ್ಲಭವಾದದ್ದು ಯಾವುದು?)
- ಉ : ದಾನಂ ಶ್ರಿಯವಾಕ್ಷರಿತಂ = ಶ್ರೀತಿಯ ಮಾತಿನಿಂದ ಕೂಡಿದ ದಾನ, ಜ್ಞಾನಮಗರ್ವಂ = ಗರ್ವವಿಲ್ಲದ ಜ್ಞಾನ, ಕ್ಷಮಾನ್ಯಿತಂ ಶೌಯ್ಯಮ್ = ಕ್ಷಮೆಯಿಂದ ಕೂಡಿದ ಶೌಯ್ಯ, ವಿಶ್ವಂ ತ್ಯಾಗಸಮೇತಂ = ತ್ಯಾಗದಿಂದ ಕೂಡಿದ ಧನ, ದುರ್ಲಭಮೇತಚ್ಚತುಭರದ್ರಮ್ = ಮಂಗಲಕರವಾದ ಈ ನಾಲ್ಕು ಲೋಕದಲ್ಲಿ ಸಿಗುವುದು ಕಷ್ಟ.
- ವಿದ್ವನ್ನನೋಹರಾ ಕಾ ಸತ್ಯವಿತಾ ಚೋಧವನಿತಾ ಚ |
- ಕಂ ನ ಸ್ವಾಶತಿ ವಿಪತ್ತಿಃ ಪ್ರವೃದ್ಧವಚನಾನುವರ್ತಿನಂ ದಾಂತಮ್ ||19||
- ಪ್ರು : ವಿದ್ವನ್ನನೋಹರಾ ಕಾ = ವಿದ್ವಾಂಸರ ಮನಸ್ಸನ್ನು ಸೂರೆಗೊಳ್ಳುವುದು ಯಾವುದು?

- ಉ : ಸತ್ಯವಿತಾ, ಬೋಧವನಿತಾ ಚ = ಒಳ್ಳಿಯ ಕಾವ್ಯ ಮತ್ತು ಜ್ಞಾನವೆಂಬ ವನಿತೆ.
- ಪ್ರ : ಕಂ ನ ಸ್ವಲ್ಪತ್ತಿ ವಿಪತ್ತಿ = ಆಪತ್ತಿ ಯಾರನ್ನು ಮುಟ್ಟುವುದಿಲ್ಲ?
- ಉ : ಪ್ರವೃದ್ಧವಚನಾನುವರ್ತಿನಂ ದಾಂತಮ್ = ಜ್ಞಾನವೃದ್ಧರ ಮಾತನ್ನು
ಅವಲಂಬಿಸಿ ನಡೆಯುವ ಜಿತೇಂದ್ರಿಯನನ್ನು ಆಪತ್ತಿ ಮುಟ್ಟುವುದಿಲ್ಲ.
- ಕಸ್ತೀ ಸ್ವಹಯತಿ ಕಮಲಾ ತು ಅನಲಸಚಿತ್ತಾಯ ನೀತಿವೃತ್ತಾಯ ।**
- ಶ್ವರಣತಿ ಚ ಕಂ ಸಹಸಾ ಹಿತ್ಯಗುರುಸುರನಿಂದಾಕರಂ ಚ ಸಾಲಸ್ಯಮ್ ||20||**
- ಪ್ರ : ಕಸ್ತೀ ಸ್ವಹಯತಿ ಕಮಲಾ = ಲಕ್ಷ್ಮಿಯು (ಸಂಪತ್ತು) ಯಾರನ್ನು
ಇಷ್ಟಪಡುತ್ತಾಳೆ?
- ಉ : ಅನಲಸಚಿತ್ತಾಯ ನೀತಿವೃತ್ತಾಯ = ಸೋಮಾರಿಯಲ್ಲದ, ನೀತಿಮಾರ್ಗದಲ್ಲಿ
ಇರುವವನನ್ನು ಲಕ್ಷ್ಮಿಯು ಇಷ್ಟಪಡುತ್ತಾಳೆ.
- ಪ್ರ : ಶ್ವರಣತಿ ಚ ಕಂ ಸಹಸಾ (ಕಮಲಾ) = ಲಕ್ಷ್ಮಿಯು ಯಾವನನ್ನು
ಕೂಡಲೇ ಬಿಟ್ಟುಹೋಗುತ್ತಾಳೆ?
- ಉ : ಹಿತ್ಯಗುರುಸುರನಿಂದಾಕರಂ ಚ ಸಾಲಸ್ಯಂ = ಸೋಮಾರಿಯಾಗಿ ತಂದೆ-
ತಾಯಿ, ಗುರು ಮತ್ತು ದೇವರನ್ನು ನಿಂದಿಸುವವನನ್ನು ಲಕ್ಷ್ಮಿಯು
ಇದ್ದಕ್ಕಿದ್ದಂತೆಯೇ ಬಿಟ್ಟುಹೋಗುತ್ತಾಳೆ.
- ಕುತ್ರ ವಿಧೇಯೋ ವಾಸಃ ಸಜ್ಜನನಿಕಟ್ಟೇಽಧವಾ ಕಾಶ್ಯಾಮ್ |**
- ಕಃ ಪರಿಹಾಯೋ ದೇಶಃ ಹಿತುನಯುತೋ ಲುಭ್ಧಭಾಪಷ್ಟೈ ||21||**
- ಪ್ರ : ಕುತ್ರ ವಿಧೇಯಃ ವಾಸಃ = ಎಲ್ಲಿ ವಾಸಮಾಡಬೇಕು?
- ಉ : ಸಜ್ಜನನಿಕಟ್ಟೇ ಅಥವಾ ಕಾಶ್ಯಾಮ್ = ಸಜ್ಜನರ ಗುಂಪಿನಲ್ಲಿ ಅಥವಾ
ಕಾಶಿಯಲ್ಲಿ ವಾಸಮಾಡಬೇಕು.
- ಪ್ರ : ಕಃ ಪರಿಹಾಯೋ ದೇಶಃ = ಯಾವ ದೇಶದಲ್ಲಿ ವಾಸಮಾಡಬಾರದು?
- ಉ : ಹಿತುನಯುತಃ ಲುಭ್ಧಭಾಪಷ್ಟೈ = ಚಾದಿಕೋರರೂ ದುರಾಶೆಯ ರಾಜನೂ
ಇರುವ ದೇಶವನ್ನು ಬಿಡಬೇಕು.
- ಕೋ ಹಿ ನ ವಾಚ್ಯಃ ಸುಧಿಯಾ ಪರದೋಷಶಾಸ್ನಾತಂ ತದ್ವತ್ |**
- ಕಂ ಸಂಪಾದ್ಯಂ ಮನುಜ್ಯಃ ವಿದ್ಯಾ ವಿತ್ತಂ ಬಲಂ ಯಶಃ ಪುಣ್ಯಮ್ ||22||**
- ಪ್ರ : ಕಃ ಹಿ ನ ವಾಚ್ಯಃ ಸುಧಿಯಾ = ಜಾಣನು ಏನನ್ನು ಹೇಳಬಾರದು?
- ಉ : ಪರದೋಷಶಾಸ್ನಾತಂ ತದ್ವತ್ = ಅನ್ಯರ ದೋಷವನ್ನೂ, ಅದೇ ರೀತಿ
ಸುಳ್ಳನ್ನೂ ಜಾಣನಾದವನು ಹೇಳಬಾರದು.
- ಪ್ರ : ಕಂ ಸಂಪಾದ್ಯಂ ಮನುಜ್ಯಃ = ಮನುಷ್ಯರು ಏನನ್ನು ಸಂಪಾದಿಸಬೇಕು?

- ಉ : ವಿದ್ಯಾ ವಿಶ್ವಂ ಬಲಂ ಯಶಃ ಪುಣ್ಯಮ್ = ಮನುಷ್ಯರು ವಿದ್ಯೆ, ಹಂ, ಬಲ, ಯಶಸ್ಸು ಮತ್ತು ಪುಣ್ಯ ಇವುಗಳನ್ನು ಸಂಪಾದಿಸಬೇಕು.
- ಈ ಚ ಸಭಾ ಪರಿಹಾಯಾ ಹೀನಾ ಯಾ ವೃದ್ಧಸಚಿವೇನ |
- ಇಹ ಕುತ್ರಾವಹಿತಃ ಸ್ಯಾತ್ ಮನುಜಃ ಕಿಲ ರಾಜಸೇವಾಯಾಮ್ ||23||
- ಪ್ರ : ಕಾ ಚ ಸಭಾ ಪರಿಹಾಯಾ = ಯಾವ ಸಭೆಯನ್ನು ಬಿಡಬೇಕು?
- ಉ : ಹೀನಾ ಯಾ ವೃದ್ಧಸಚಿವೇನ = ವೃದ್ಧಮಾರ್ಗದರ್ಶಿಗಳಿಲ್ಲದ ಸಭೆಯನ್ನು ಬಿಡಬೇಕು.
- ಪ್ರ : ಇಹ ಕುತ್ರಾವಹಿತಃ ಸ್ಯಾನ್ನಾಜಃ = ಈ ಪ್ರಪಂಚದಲ್ಲಿ ಮನುಷ್ಯನು ಎಲ್ಲಿ ಸದಾ ಎಚ್ಚರವಾಗಿರಬೇಕು?
- ಉ : ರಾಜಸೇವಾಯಾಮ್ ಕಿಲ = ರಾಜರ ಸೇವೆ ಮಾಡುವಾಗ.
- ಪ್ರಾಣಾದಪಿ ಕೋ ರಮ್ಯಃ ಕುಲಧರ್ಮಃ ಸಾಧುಸಂಗ್ರಹಃ |
- ಈ ಸಂರಕ್ಷಣೆ ಕೇತಿರ್ : ಪತಿವ್ರತಾ ನೈಜಬುದ್ಧಿಷ್ಟ ||24||
- ಪ್ರ : ಪ್ರಾಣಾದಪಿ ಕಃ ರಮ್ಯಃ = ಪ್ರಾಣಕ್ಷಿಂತಲೂ ತ್ರಿಯವಾದದ್ದು ಯಾವುದು?
- ಉ : ಕುಲಧರ್ಮಃ ಸಾಧುಸಂಗ್ರಹಃ = ಕುಲಧರ್ಮ ಮತ್ತು ಸಾಧುಜನರ ಸ್ವೇಹ.
- ಪ್ರ : ಕಾ ಸಂರಕ್ಷಣೆ = ಯಾವುದನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು?
- ಉ : ಕೇತಿರ್, ಪತಿವ್ರತಾ, ನೈಜಬುದ್ಧಿಷ್ಟ = ಕೇತಿರ್, ಪಾತಿವ್ರತ್ಯ ಮತ್ತು ತನ್ನ ಬುದ್ಧಿ ಇವುಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.
- ಈ ಕಲ್ಪಲತಾ ಲೋಕೇ ಸಚ್ಚಿಷ್ಯಾಯಾರ್ಥಿತಾ ವಿದ್ಯಾ |
- ಕೋಕ್ಷಯವಟವ್ಯಕ್ಷಃ ಸ್ಯಾತ್ ವಿಧಿವರ್ತಾ ಸತ್ಯಾತ್ಮದತ್ತದಾನಂ ಯತ್ ||25||
- ಪ್ರ : ಕಾ ಕಲ್ಪಲತಾ ಲೋಕೇ = ಲೋಕದಲ್ಲಿ ಕಲ್ಪವ್ಯಕ್ಷವು ಯಾವುದು?
- ಉ : ಸಚ್ಚಿಷ್ಯಾಯಾರ್ಥಿತಾ ವಿದ್ಯಾ = ಯೋಗ್ಯತಿಷ್ಯನಿಗೆ ನೀಡಿದ ವಿದ್ಯೆ ಲೋಕದಲ್ಲಿ ಕಲ್ಪವ್ಯಕ್ಷ.
- ಪ್ರ : ಕಃ ಅಕ್ಷಯವಟವ್ಯಕ್ಷಃ ಸ್ಯಾತ್ = ಯಾವುದು ಅಕ್ಷಯ (ನಾಶವಾಗದ) ಆಲದಮರ?
- ಉ : ವಿಧಿವರ್ತಾ ಸತ್ಯಾತ್ಮದತ್ತದಾನಂ ಯತ್ = ವಿಧಿವರ್ತಾಗಿ ಯೋಗ್ಯವ್ಯಕ್ಷಗೆ ಮಾಡಿದ ದಾನವು ನಾಶವಾಗದ ಆಲದ ಮರ.
- ಕಿಂ ಶಸ್ತಂ ಸರ್ವೇಷಾಂ ಯತ್ತಿಮಾಂತಾ ಚ ಕಾ ಧೇನುಃ |
- ಕಿಂ ನು ಬಲಂ ಯದ್ಯೈಯಂ ಕೋ ಮೃತ್ಯುಯರವಧಾನರಹಿತತ್ವಮ್ ||26||
- ಪ್ರ : ಕಿಂ ಶಸ್ತಂ ಸರ್ವೇಷಾಂ = ಎಲ್ಲರಿಗೂ ಆಯುಧವಾದದ್ದು ಯಾವುದು?

- ಉ : ಯುಕ್ತಿಗೂ = ಉಪಾಯವು ಎಲ್ಲರಿಗೂ ಆಯುಧವಾದದ್ದು.
 ಪ್ರ : ಮಾತಾ ಚ ಕಾ = ತಾಯಿ ಯಾರು?
 ಉ : ಧೇನುಗೂ = ಹಸುವೇ ತಾಯಿ.
 ಪ್ರ : ಕಿಂ ನು ಬಲಂ = ಬಲವು ಯಾವುದು?
 ಉ : ಯತ್ತಾ ಧೈಯಂ = ಧೈಯವೇ ಬಲ.
 ಪ್ರ : ಕಂ ಮೃತ್ಯುಃ = ಸಾವು ಯಾವುದು?
 ಉ : ಯತ್ತಾ ಅವಧಾನರಹಿತತ್ವಮ್ = ಎಚ್ಚರಗೇಡಿತನವೇ ಸಾವು.
ಹತ್ತು ವಿಷಂ ದುಷ್ಪಜನೇ ಕಿಮಿಹಾಶೋಚಂ ಭವೇದೃಣಂ ನರಾಣಾಮ್ |
ಪಾತಕಂ ಚ ಕಿಂ ಹಿಂಸಾ ಭಯಮಷಿ ಕಿಂ ವಿತ್ತಮೇವ ಸರ್ವೇಷಾಮ್ ||27||
 ಪ್ರ : ಹತ್ತು ವಿಷಂ = ವಿಷವೆಲ್ಲಿರುತ್ತದೆ?
 ಉ : ದುಷ್ಪಜನೇ = ದುಷ್ಪರಲ್ಲಿ.
 ಪ್ರ : ಕಿಮಿಹಾಶೋಚಂ ಭವೇತ್ ನರಾಣಾಮ್ = ಮನುಷರಿಗೆ ಮೃಲಿಗೆ ಯಾವುದು?
 ಉ : ಮಣಂ = ಸಾಲವೇ ಮೃಲಿಗೆ.
 ಪ್ರ : ಪಾತಕಂ ಚ ಕಿಂ = ಪಾತಕವು ಯಾವುದು?
 ಉ : ಹಿಂಸಾ = ಹಿಂಸೆಯೇ ಮಹಾಪಾಪ.
 ಪ್ರ : ಭಯಮಷಿ ಕಿಂ = ಯಾವುದು ಭಯ?
 ಉ : ವಿತ್ತಮೇವ ಸರ್ವೇಷಾಮ್ = ಎಲ್ಲರಿಗೂ ಹಣವೇ ಭಯಕಾರಕ.
ಸಂಭಾವಿತಸ್ಯ ಮರಣಾದಧಿಕಂ ಕಿಂ ದುಯಶೋ ಭವತಿ |
ಲೋಕೇ ಸುಖೀ ಭವೇತ್ತೋ ಧನವಾನ್ ಧನಮಷಿ ಚ ಕಿಂ ಯತ್ತೇಷ್ಟಮ್ ||28||
 ಪ್ರ : ಸಂಭಾವಿತಸ್ಯ ಮರಣಾದಧಿಕಂ ಕಿಂ = ಗೌರವಾನ್ವಿತ ವ್ಯಕ್ತಿಗೆ ಮರಣಕ್ಕಿಂತ ಮಿಗಿಲಾದದ್ದು ಯಾವುದು?
 ಉ : ದುಯಶಃ ಭವತಿ = ಅಪಕೀತಿಯೇ ಸಂಭಾವಿತನಿಗೆ ಮರಣಕ್ಕಿಂತ ಮಿಗಿಲಾದದ್ದು.
 ಪ್ರ : ಲೋಕೇ ಸುಖೀ ಭವೇತ್ ಕಃ = ಲೋಕದಲ್ಲಿ ಯಾವನು ಸುಖಿ?
 ಉ : ಧನವಾನ್ = ಧನವಂತನು.
 ಪ್ರ : ಧನಮಷಿ ಚ ಕಿಂ = ಯಾವುದು ನಿಜವಾದ ಧನ?
 ಉ : ಯತ್ತೇಷ್ಟಮ್ = ಯಾವುದರಿಂದ ಹಿತ ಸಿಗುತ್ತದೋ ಅದು.
ಕೋ ವರ್ಧತೇ ವಿನಿತಃ ಕೋ ವಾ ಹೀಯತೇ ಯೋ ದೃಪ್ತಃ |
ಕೋ ನ ಪ್ರತ್ಯೇತಪ್ರೋ ಬ್ರಾಹ್ಮಣತಂ ಶಶ್ವತ್ ||29||

- ಪ್ರ : ಕಃ ವರ್ಧತೇ = ಯಾವನು ಅಭಿವೃದ್ಧಿ ಹೊಂದುತ್ತಾನೆ?
ಲು : ವಿನಿತಃ = ವಿನಯವಂತನು ಅಭಿವೃದ್ಧಿ ಹೊಂದುತ್ತಾನೆ.
ಪ್ರ : ಕಃ ವಾ ಹೀಯತೇ = ಯಾವನು ಕ್ಷೀಣತೆಯನ್ನು ಹೊಂದುತ್ತಾನೆ?
ಲು : ದೃಪ್ತಃ = ಗರ್ವಿಷ್ಟನು ಕ್ಷೀಣತೆಯನ್ನು ಹೊಂದುತ್ತಾನೆ.
ಪ್ರ : ಕಃ ನ ಪ್ರತ್ಯೇತವ್ಯಃ = ಯಾರನ್ನು ನಂಬಬಾರದು?
ಲು : ಒಬ್ಬೆ ಯಶ್ವನ್ಯತೆ ಶಶಿತ್ರ = ಯಾವನು ಯಾವಾಗಲೂ ಸುಳ್ಳ
ಹೇಳುತ್ತಾನೋ ಅವನನ್ನು ನಂಬಬಾರದು.

ಕುತ್ಸುತ್ತೇತಪ್ಯಪಾಪಂ ಯಚ್ಚೋಕ್ತಂ ಧರ್ಮರಕ್ಷಾರ್ಥವಾ |

ಕೋ ಧರ್ಮೋಽಭಿಮತೋ ಯಃ ಶಿಷ್ಯಾನಂ ನಿಜಕುಲೀನಾನಾಮಾ ||30||

- ಪ್ರ : ಕುತ್ತ ಅನ್ಯತೇತಪ್ಯಪಾಪಂ = ಎಲ್ಲಿ ಸುಳ್ಳಹೇಳಿದರೂ ಪಾಪವಿಲ್ಲ.
ಲು : ಯಚ್ಚ ಉತ್ತಂ ಧರ್ಮರಕ್ಷಾರ್ಥಂ = ಧರ್ಮ ರಕ್ಷಣೆಗಾಗಿ ಆಡಿದ ಸುಳ್ಳ
ಪಾಪಕ್ಕೆ ಕಾರಣವಾಗುವುದಿಲ್ಲ.
ಪ್ರ : ಕಃ ಧರ್ಮಃ = ಧರ್ಮವು ಯಾವುದು?
ಲು : ಅಭಿಮತಃ ಯಃ ಶಿಷ್ಯಾನಂ ನಿಜಕುಲೀನಾನಾಂ = ಸತ್ಯಲಪ್ತಸೂತರಾದ
ಸಜ್ಜನರು ಒಟ್ಟಿ ಸ್ವೀಕರಿಸಿದ್ದೇ ಧರ್ಮ.

ಸಾಧುಬಲಂ ಕಿಂ ದೈವಂ ಕಃ ಸಾಧುಃ ಸರ್ವದಾ ತುಷ್ಟಃ |

ದೈವಂ ಕಿಂ ಯತ್ಸೂಕೃತಂ ಕಃ ಸುಕೃತೀ ಶಾಖ್ಯತೇ ಚ ಯಃ ಸದ್ಧಿಃ ||31||

- ಪ್ರ : ಸಾಧುಬಲಂ ಕಿಂ = ಸಜ್ಜನರ ಶಕ್ತಿ ಯಾವುದು?
ಲು : ದೈವಂ = ದೈವವೇ ಸಜ್ಜನರ ಶಕ್ತಿ.
ಪ್ರ : ಕಃ ಸಾಧುಃ = ಸಜ್ಜನು ಯಾವನು?
ಲು : ಸರ್ವದಾ ತುಷ್ಟಃ = ಸದಾ ಆನಂದದಿಂದ ಇರುವವನು.
ಪ್ರ : ದೈವಂ ಕಿಂ = ದೈವವೆಂದರೆ ಏನು?
ಲು : ಯತ್ ಸುಕೃತಂ = ಪುಣ್ಯವೇ ದೈವ.
ಪ್ರ : ಕಃ ಸುಕೃತೀ = ಪುಣ್ಯವಂತನು ಯಾರು?
ಲು : ಶಾಖ್ಯತೇ ಚ ಯಃ ಸದ್ಧಿಃ = ಸಜ್ಜನರಿಂದ ಪ್ರಶಂಸಿತನಾದವನೇ
ಪುಣ್ಯವಂತ.

ಕೋ ಧನ್ಯಃ ಸಂನ್ಯಾಸಿಃ ಕೋ ಮಾನ್ಯಃ ಪಂಡಿತಃ ಸಾಧುಃ |

ಕಃ ಸೇವ್ಯೋ ಯೋ ದಾತಾ ಕೋ ದಾತಾ ಯೋಽಧಿತ್ಯಪ್ತಿಮಾತನುತೇ ||32||

- ಪ್ರ : ಕಃ ಧನ್ಯಃ = ಧನ್ಯನಾರು?
ಲು : ಸಂನ್ಯಾಸಿಃ = ಸರ್ವಸಂಗಪರಿತ್ಯಾಗಿ.

- ಪ್ರ : ಕಃ ಮಾನ್ಯಃ = ಗೌರವಾನ್ನಿತನು ಯಾರು?
 ಉ : ಪಂಡಿತಃ ಸಾಧುಃ = ಸಚ್ಚನನಾದ ವಿದ್ಯಾಂಶನು ಸದಾ ಗೌರವಪಾತ್ರ-
 ನಾಗುತ್ತಾನೆ.
 ಪ್ರ : ಕಃ ಸೇವ್ಯಃ = ಯಾರನ್ನು ಸೇವಿಸಬೇಕು?
 ಉ : ಯಃ ದಾತಾ = ದಾನಿಯಾದವನನ್ನು.
 ಪ್ರ : ಕಃ ದಾತಾ = ದಾನಿ ಯಾರು?
 ಉ : ಯಃ ಅರ್ಥಿತ್ಯಪ್ತಿಮಾತನತೇ = ಬೇಡಿದವನಿಗೆ ಸಂತೋಷವನ್ನು
 ನೀಡುವವನು.
 ಕಿಂ ದುಷ್ಪರಂ ನರಾಣಂ ಯನ್ನನಸೋ ನಿಗ್ರಹಃ ಸತತಮ್ |
 ಕಃ ಶೂರೋ ಯೋ ಭೀತತ್ರಾತಾ ತ್ರಾತಾ ಚ ಕಃ ಸ ಗುರುಃ ||33||
 ಪ್ರ : ಕಿಂ ದುಷ್ಪರಂ ನರಾಣಂ = ಮನುಷ್ಯರಿಗೆ ಮಾಡಲು ಕಷ್ಟವಾದದ್ದು
 ಯಾವುದು?
 ಉ : ಯನ್ನನಸೋ ನಿಗ್ರಹಃ ಸತತಮ್ = ಸದಾ ಮನಸ್ಸನ್ನು ಬಿಗಿಂಡಿಯುವುದು
 ಮನುಷ್ಯರಿಗೆ ಕಷ್ಟಕರವಾದದ್ದು.
 ಪ್ರ : ಕಃ ಶೂರಃ = ಶೂರನು ಯಾರು?
 ಉ : ಯಃ ಭೀತತ್ರಾತಾ = ಭಯದಿಂದ ರಕ್ಷಿಸುವವನು.
 ಪ್ರ : ತ್ರಾತಾ ಚ ಕಃ = ಕಾಪಾಡುವವನು ಯಾರು?
 ಉ : ಸಃ ಗುರುಃ = ಗುರುವೇ ಕಾಪಾಡುವವನು.
 ಕಸ್ಯ ನ ಶೋಕೋ ಯಃ ಸ್ಯಾತ್ ಅಕ್ಷೋಧಃ ಕಿಂ ಸುಖಂ ತುಷ್ಟಿಃ |
 ಶೋ ರಾಜಾ ರಂಜನಕೃತ್ಯ ಕಶ್ಚ ಶ್ವಾ ನೀಚಸೇವಕೋ ಯಃ ಸ್ಯಾತ್ ||34||
 ಪ್ರ : ಕಸ್ಯ ನ ಶೋಕಃ = ಶೋಕ ಯಾರಿಗಿಲ್ಲ?
 ಉ : ಯಃ ಸ್ಯಾದಕ್ಷೋಧಃ = ಶೋಪವಿಲ್ಲದವನಿಗೆ ಶೋಕವಿಲ್ಲ.
 ಪ್ರ : ಕಿಂ ಸುಖಂ = ಯಾವುದು ಸುಖ.
 ಉ : ತುಷ್ಟಿಃ = ತೃಪ್ತಿ.
 ಪ್ರ : ಕಃ ರಾಜಾ = ರಾಜನಾರು?
 ಉ : ರಂಜನಕೃತ್ಯ = ಪ್ರಜೆಗಳಿಗೆ ಸಂತಸವನ್ನು ನೀಡುವವನು.
 ಪ್ರ : ಕಶ್ಚ ಶ್ವಾ = ನಾಯಿಯಂತೆ ಜೀವನ ನಡೆಸುವವನು ಯಾರು?
 ಉ : ನೀಚಸೇವಕಃ ಯಃ ಸ್ಯಾತ್ = ನೀಚಜನರ ಸೇವಕನಾದವನು.

ಪ್ರತ್ಯಕ್ಷದೇವತಾ ಕಾ ಮಾತಾ ಪೂಜೋ ಗುರುಷ್ಟ ಕಸ್ತಾತಃ ।
ಕೋಡಪರಿಹಾಯೋ ಮೃತ್ಯುಃ ಕುತ್ರ ಪದಂ ನೃಸೇಚ್ಚ ದೃಕ್ಕೂತೇ ॥35॥

ಪ್ರ : ಪ್ರತ್ಯಕ್ಷದೇವತಾ ಕಾ = ಪ್ರತ್ಯಕ್ಷ ದೇವರು ಯಾರು?

ಲು : ಮಾತಾ = ತಾಯಿ.

ಪ್ರ : ಪೂಜ್ಯಃ ಗುರುಃ ಕಃ = ಪೂಜ್ಯನಾದ ಗುರು ಯಾರು?

ಲು : ತಾತಃ = ತಂದೆಯು.

ಪ್ರ : ಕಃ ಅಪರಿಹಾಯ್ಫಃ = ಬಿಡಿಸಿಕೊಳ್ಳಲಾಗದ್ದು ಯಾವುದು?

ಲು : ಮೃತ್ಯುಃ = ಸಾವು.

ಪ್ರ : ಕುತ್ರ ಪದಂ ನೃಸೇತ್ರಾ = ಎಲ್ಲಿ ಹೆಚ್ಚೆ ಇಡಬೇಕು?

ಲು : ದೃಕ್ಕೂತೇ = ಕಣ್ಣನಿಂದ ಚೆನ್ನಾಗಿ ಪರಿಶೀಲಿಸಿದ ಸ್ಥಳದಲ್ಲಿ.

ಕಶ್ಚ ಕುಲಕ್ಷಯೇತುಃ ಸಂತಾಪಃ ಸಜ್ಜನೇಷು ಯೋಽಕಾರಿ ।

ಕೇಷಾಮಮೋಷವಚನಂ ಯೇ ಚ ಪ್ರನಃ ಸತ್ಯಮೌನಶಮಶೀಲಾಃ ॥36॥

ಪ್ರ : ಕಶ್ಚ ಕುಲಕ್ಷಯ ಹೇತುಃ = ವಂಶನಾಶಕ್ಕೆ ಕಾರಣವೇನು?

ಲು : ಸಂತಾಪಃ ಸಜ್ಜನೇಷು ಯೋಽಕಾರಿ = ಸಜ್ಜನರಿಗೆ ಉಂಟುಮಾಡಿದ ಸಂತಾಪವೇ ಕುಲಕ್ಷಯಕ್ಕೆ ಕಾರಣ.

ಪ್ರ : ಕೇಷಾಮ್ ಅಮೋಷವಚನಂ = ಯಾರ ಮಾತು ಹುಸಿಯಾಗುವುದಿಲ್ಲ?

ಲು : ಯೇ ಚ ಪ್ರನಃ ಸತ್ಯಮೌನಶಮಶೀಲಾಃ = ಯಾರು ಸತ್ಯವಂತರೋ, ಮೌನಿಗಳೋ, ಮನೋದೇಹೇಂದ್ರಿಯಗಳನ್ನು ಶಾಂತವಾಗಿರಿಸಿಕೊಂಡವರೋ ಅವರ ಮಾತು ಎಂದೂ ಹುಸಿಯಾಗುವುದಿಲ್ಲ.

ಇತ್ಯೇಷಾ ಕಂಠಸ್ಥಾ ಪ್ರಶ್ನೋತ್ತರಮಾಲಿಕಾ ಯೇಷಾಂ ।

ತೇ ಮುಕ್ತಾಭರಣಾ ಇವ ವಿಮಲಾಶ್ಚಾಭಾಂತಿ ಸತ್ಯಮಾಜೀಷು ॥37॥

ಇತಿ = ಈ ಪ್ರಕಾರವಾಗಿ, ಏಷಾ = ಈ, ಪ್ರಶ್ನೋತ್ತರಮಾಲಿಕಾ = ಪ್ರಶ್ನೋತ್ತರ ಮಾಲಿಕೆಯು, ಯೇಷಾಂ = ಯಾರ, ಕಂಠಸ್ಥಾ = ಕಂಠದಲ್ಲಿರುತ್ತದೆಯೋ, ತೇ = ಅವರು, ಮುಕ್ತಾಭರಣಾ ಇವ = ಮುತ್ತಿನ ಆಭರಣವನ್ನು ಧರಿಸಿದವರಂತೆ, ಸತ್ಯಮಾಜೀಷು = ಉತ್ತಮ ಸಮಾಜದಲ್ಲಿ, ವಿಮಲಾಃ = ಪರಿಶುದ್ಧರಾಗಿ, ಆಭಾಂತಿ = ಪ್ರಕಾಶಿಸುತ್ತಾರೆ.

॥ ಪ್ರಶ್ನೋತ್ತರಮಾಲಿಕಾ ಸಂಪೂರ್ಣಾ ॥
